



7014

**III Semester 5 Year B.Com. LL.B. Examination, October/November 2021
PRINCIPLES AND PRACTICE OF AUDITING**

Duration : 3 Hours

Max. Marks : 80

- Instructions :**
1. Answer any 5 questions from group (a), each question carries 10 marks.
 2. Answer any 5 questions from group (b), each question carries 6 marks.
 3. Answers should be written either in English or Kannada completely.

- Q. No. 1. (a) What is Auditing ? Explain the objectives of Auditing. Marks : 10
ಲೆಕ್ಕ ಪರಿಶೋಧನೆ ಎಂದರೇನು ? ಲೆಕ್ಕ ಪರಿಶೋಧನೆಯ ಉದ್ದೇಶಗಳನ್ನು ವಿವರಿಸಿ.
- Q. No. 1. (b) Write a short note on Management Audit. Marks : 6
ನಿರ್ವಹಣಾ ಲೆಕ್ಕ ಪರಿಶೋಧನೆಯ ಕುರಿತು ಒಂದು ಲಘು ಟಿಪ್ಪಣಿ ಬರೆಯಿರಿ.
- Q. No. 2. (a) Explain the nature and significance of Tax Audit. Marks : 10
ತೆರಿಗೆ ಲೆಕ್ಕ ಪರಿಶೋಧನೆಯ ಸ್ವರೂಪ ಮತ್ತು ಮಹತ್ವವನ್ನು ವಿವರಿಸಿ.
- Q. No. 2. (b) Write a short note on Audit Note book. Marks : 6
ಲೆಕ್ಕ ಪರಿಶೋಧನೆ ಟಿಪ್ಪಣಿ ಪುಸ್ತಕದ ಬಗ್ಗೆ ಒಂದು ಲಘು ಟಿಪ್ಪಣಿ ಬರೆಯಿರಿ.
- Q. No. 3. (a) Define Internal Check. Explain in detail as to Internal Check with regards to cash transaction. Marks : 10
ಆಂತರಿಕ ಪರಿಶೀಲನೆಯನ್ನು ವ್ಯಾಖ್ಯಾನಿಸಿ. ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಆಂತರಿಕ ಪರಿಶೀಲನೆಯ ಬಗ್ಗೆ ಪ್ರತಿಬಂಧವನ್ನು ವಿವರಿಸಿ.
- Q. No. 3. (b) Write a short note on Internal Control. Marks : 6
ಆಂತರಿಕ ನಿಯಂತ್ರಣದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 4. (a) Explain the advantages and disadvantages of Internal Audit. Marks : 10
ಆಂತರಿಕ ಲೆಕ್ಕ ಪರಿಶೋಧನೆಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ವಿವರಿಸಿ.

P.T.O.



- Q. No. 4. (b) Write a short note on objectives of Internal check. Marks : 6
 ಆಂತರಿಕ ಪರಿಶೀಲನೆಯ ಉದ್ದೇಶಗಳ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 5. (a) What is Voucher ? Briefly explain the types of Voucher. Marks : 10
 ಪಾವತಿ ದಾಖಲೆ ಎಂದರೇನು ? ಪಾವತಿ ದಾಖಲೆಯ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- Q. No. 5. (b) Write a short note on disqualification of vouchers. Marks : 6
 ಪಾವತಿ ದಾಖಲೆಗಳ ಅನರ್ಹತೆಯ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.
- Q. No. 6. (a) Define Vouching. How do you vouch the following ? Marks : 10
 (i) Cash Purchase
 (ii) Receipts from Debtors
 (iii) Deferred Revenue Expenditure.
 ಲೆಕ್ಕ ದೃಢಪಡಿಸುವಿಕೆಯನ್ನು ವಿವರಿಸಿ. ಈ ಕೆಳಗಿನವುಗಳನ್ನು ಹೇಗೆ ಪರಿಶೀಲಿಸುವಿರಿ ?
 (i) ನಗದು ಖರೀದಿ
 (ii) ಸಾಲಗಾರರಿಂದ ಬರಬೇಕಾದ ರಶೀದಿಗಳು
 (iii) ಮುಂದೂಡಲ್ಪಟ್ಟ ಆದಾಯ ವೆಚ್ಚ.
- Q. No. 6. (b) Write a short note on significance of vouching. Marks : 6
 ಲೆಕ್ಕ ದೃಢಪಡಿಸುವಿಕೆಯ ಮಹತ್ವದ ಕುರಿತು ಟಿಪ್ಪಣಿ ಬರೆಯಿರಿ.
- Q. No. 7.(a) How do you verify the following items ? Marks : 10
 (i) Investments
 (ii) Bills payable
 (iii) Plant and Machinery.
 ಈ ಕೆಳಕಂಡ ಅಂಶಗಳನ್ನು ಹೇಗೆ ಪರಿಶೀಲಿಸುವಿರಿ ?
 (i) ಹೂಡಿಕೆಗಳು
 (ii) ಪಾವತಿಸಬೇಕಾದ ಬಿಲ್‌ಗಳು
 (iii) ಯಂತ್ರೋಪಕರಣಗಳು.
- Q. No. 7. (b) Write a short note on verification and valuation of Land and Building. Marks : 6
 ಭೂಮಿ ಮತ್ತು ಕಟ್ಟಡದ ಪರಿಶೀಲನೆ ಮತ್ತು ಮೌಲ್ಯಮಾಪನದ ಕುರಿತು ಟಿಪ್ಪಣಿ ಬರೆಯಿರಿ.



Q. No. 8. (a) Briefly explain the objectives of verification of assets and liabilities.

Marks : 10

ಸ್ವತ್ತುಗಳು ಮತ್ತು ಬಾಧ್ಯತೆಗಳ ಪರಿಶೀಲನೆಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

Q. No. 8. (b) Write a short note on objectives of verification and valuation. Marks : 6

ಪರಿಶೀಲನೆ ಮತ್ತು ಮೌಲ್ಯಮಾಪನದ ಉದ್ದೇಶಗಳ ಬಗ್ಗೆ ಟಿಪ್ಪಣಿ ಬರೆಯಿರಿ.

Q. No. 9. (a) Briefly explain the qualifications and dis-qualifications of an auditor.

Marks : 10

ಲೆಕ್ಕ ಪರಿಶೋಧಕರ ಅರ್ಹತೆಗಳು ಮತ್ತು ಅನರ್ಹತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

Q. No. 9. (b) Write a short note on Professional Mis-conduct.

Marks : 6

ವೃತ್ತಿಪರ ದುರ್ನಡತೆ ಬಗ್ಗೆ ಟಿಪ್ಪಣಿ ಬರೆಯಿರಿ.

Q. No. 10. (a) What are the steps to be taken by the Auditor at the time of auditing of Insurance Companies ?

Marks : 10

ವಿಮಾ ಕಂಪನಿಗಳ ಲೆಕ್ಕ ಪರಿಶೋಧನೆ ಮಾಡುವಾಗ ಲೆಕ್ಕ ಪರಿಶೋಧಕ ಕೈಗೊಳ್ಳಬೇಕಾದ ಹಂತಗಳಾವುವು ?

Q. No. 10. (b) Write a short note on appointment of Auditor of a company.

Marks : 6

ಕಂಪನಿಗೆ ಲೆಕ್ಕ ಪರಿಶೋಧಕರ ನೇಮಕಾತಿ ಕುರಿತು ಟಿಪ್ಪಣಿ ಬರೆಯಿರಿ.